



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಮಂಗಳವಾರ, ೧೦, ಸೆಪ್ಟೆಂಬರ್, ೨೦೨೪(ಭಾದ್ರಪದ, ೧೯, ಶಕವರ್ಷ, ೧೯೪೬) BENGALURU, TUESDAY, 10, SEPTEMBER, 2024(BHADRAPADA, 19, SHAKAVARSHA, 1946)	ಸಂ. ೪೩೯ No.439
---------------------	--	-------------------

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 177 ಸೆನೆನಿ 2023

ಕರ್ನಾಟಕ ಸರ್ಕಾರ ಸಚಿವಾಲಯ

ವಿಧಾನ ಸೌಧ

ಬೆಂಗಳೂರು, ದಿನಾಂಕ:10.09.2024

ಸುತ್ತೋಲೆ

ವಿಷಯ: ಮಾನ್ಯ ಉಚ್ಚ ನ್ಯಾಯಾಲಯ, ನವದೆಹಲಿ ಇಲ್ಲಿನ ಬೇಲ್ ಅರ್ಜಿ(BAIL Application) ಸಂಖ್ಯೆ:3243 / 2019 ಶ್ರೀ ಶಿವಂ ಸೋನಿ ವಿರುದ್ಧ ರಾಜ್ಯ ಸರ್ಕಾರ (GNCTD) ಪ್ರಕರಣದಲ್ಲಿ ದಿನಾಂಕ:07.04.2022ರಂದು ನೀಡಿರುವ ತೀರ್ಪಿನ ಅನ್ವಯ ಕ್ರಮ ಕೈಗೊಳ್ಳುವ ಬಗ್ಗೆ.

ಉಲ್ಲೇಖ: ಸರ್ಕಾರದ ಅಧೀನ ಕಾರ್ಯದರ್ಶಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗ) ಸಬಲೀಕರಣ ಇಲಾಖೆ, ಭಾರತ ಸರ್ಕಾರಇವರ ದಿನಾಂಕ:03.11.2022ರ ಪತ್ರ ಸಂಖ್ಯೆ: F.No 30-40/2022-DD-III.

ಮಾನ್ಯ ಉಚ್ಚ ನ್ಯಾಯಾಲಯ, ನವದೆಹಲಿ ಇಲ್ಲಿನ ಬೇಲ್ ಅರ್ಜಿ (BAIL Application) ಸಂಖ್ಯೆ:3243 / 2019 ಶ್ರೀ ಶಿವಂ ಸೋನಿ ವಿರುದ್ಧ ರಾಜ್ಯ ಸರ್ಕಾರ (GNCTD) ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:07.04.2022ರಂದು ನೀಡಿರುವ ಆದೇಶದ ಉದ್ಘಾತ ಭಾಗ ಕೆಳಕಂಡಂತಿರುತ್ತದೆ:-

“ ... On a clear reading of Section 12 of the RPWD Act 2016 it can be seen that a positive duty has been cast upon the appropriate government under sub-section 4 to ensure that all public documents are in accessible formats. Further it is mandated to make available all necessary facilities and equipment to facilitate recording of testimonies, arguments or opinion given by **persons with disabilities in their preferred language and means of communication**. Right to access to justice includes the right to receive documents to which the parties are legally entitled in the language and means of communication decipherable by them.

(೧)

Therefore in the facts and circumstances, the State is directed to make suitable arrangements and provide the prosecutrix as well as the petitioner the copy of the documents to which they are legally entitled in their preferred language and means of communication (i.e. Braille script) to ensure that they can effectively pursue and protect their legal rights. The state government is also directed to make necessary arrangements for providing the court documents in a readable language to the visually impaired in all such cases wherever the circumstances so warrant and information be suitably disseminated to bring it to notice of all concerned”.

2. ಸರ್ಕಾರದ ಅಧೀನ ಕಾರ್ಯದರ್ಶಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗ) ಸಬಲೀಕರಣ ಇಲಾಖೆ, ಭಾರತ ಸರ್ಕಾರ ಇವರ ದಿನಾಂಕ:03.11.2023ರ ಉಲ್ಲೇಖಿತ ಪತ್ರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ನವದೆಹಲಿ ಇಲ್ಲಿನ BA 3243 / 2019 - ಶ್ರೀ ಶಿವಂ ಸೋನಿ ಮತ್ತು ರಾಜ್ಯ (GNCTD)ರ ಪ್ರಕರಣದಲ್ಲಿ ದಿನಾಂಕ:07.04.2022ರಂದು ಮಾನ್ಯ ನ್ಯಾಯಾಲಯವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

3. ಈ ಹಿನ್ನೆಲೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯ ನವದೆಹಲಿ ಇಲ್ಲಿನ ಬೇಲ್ ಅರ್ಜಿ(BAIL Application) ಸಂಖ್ಯೆ:3243/2019ರ ಪ್ರಕರಣದಲ್ಲಿ ದಿನಾಂಕ: 07.04.2022ರಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಅಂಗವಿಕಲರ ಹಕ್ಕುಗಳ ಅಧಿನಿಯಮ 2016, ಸೆಕ್ಷನ್ 12ರ ಅನುಸಾರ ದೃಷ್ಟಿಹೀನ ಅರ್ಜಿದಾರರಿಗೆ (Petitioners) ಮತ್ತು ಅಭಿಯೋಜಕರಿಗೆ (Prosecutrix) ನ್ಯಾಯಾಲಯದ ದಾಖಲೆಗಳನ್ನು ಅವರು ಓದಬಹುದಾದ ಭಾಷೆಯಲ್ಲಿ (ಬ್ರೈಲ್ ಲಿಪಿ) ಒದಗಿಸುವಂತಹ ವ್ಯವಸ್ಥೆಗಳನ್ನು ಮಾಡಲು ಸರ್ಕಾರದ ಎಲ್ಲಾ ಇಲಾಖೆಗಳು / ನಿಗಮಗಳು / ಪ್ರಾಧಿಕಾರಗಳು / ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳು ಸೂಕ್ತ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಹಾಗೂ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಒದಗಿಸುವಂತೆ ಸಹಾ ಸೂಚಿಸಲಾಗಿದೆ.

(ವೀರಭದ್ರ)

ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-1)